


## ಭತ್ತದೊಳಗೆಯ ಕಂಡವರು?

ಅಕ್ಕಿಯೊಳಗನ್ನು ಮೊದಲಾರು ಕಂಡವರು? ಎಂಬ ದಿವಿಜಿ ಅವರ ಕಗ್ಗದ ಸಾಲಗಳಿಗೆ ನಮ್ಮಲ್ಲಿ ಉತ್ತರವಿಲ್ಲ. ಆದರೆ ಭತ್ತದೊಳಗೆಯ ಮೊದಲಾರು ಕಂಡವರು ಎಂಬ ಪ್ರಶ್ನೆಗೆ ಉತ್ತರವೆಂಬೆಂತೆ ಉಜ್ಜೇರ್ (ಒನಕೆ) ನೇನಪಾಗುತ್ತದೆ. ತಳುನಾಡಿನ ಕೃಷಿ ಕುಟುಂಬಗಳಲ್ಲಿ ಉಜ್ಜೇರ್ ಮಹತ್ವದ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಒಂದಪ್ಪು ವರ್ವಾಗಳ ಹಿಂದೆ ಮನೆಯ ಅಂಗಳದ ಮಧ್ಯಭಾಗದಲ್ಲಿ ಅಧಕ್ಕೆ ಹೂತ ಕ್ಲೀನ್ ಗುರಿ (ಗುರಿ) ಕೃಷಿ ಕುಟುಂಬಗಳಲ್ಲಿ ಸಾಮಾನ್ಯವಾಗಿರುತ್ತತ್ತು. ಯಾಂತ್ರಿಕತ ಬದಲು ಮತ್ತು ಕಾಲ್ಕ್ರಿಯಿನ ಅಂಗಳದ ಸೋಗಿನಲ್ಲಿ ನಾವೆಲ್ಲ ರೂ ಕಳೆದು ಹೋಗಿರುವ ಈ ಕಾಲಫ್ರಿಟ್‌ಲ್ಯಾಂಡ್‌ಲೀ ಉಜ್ಜೇರ್ ಮತ್ತು ಗುರಿಯ ನಡುವೆ ಹೋಟ್ಟು ಬೇರೆಟ್‌ಪ್ಪು ಅಕ್ಕಿಯಾಗುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ್ತುಗಳಿಡಿ ತಾಳ್ಳುಕಣ ಹಾಲೆದಡಿಯ ಸುಂದರಿಯವರ ಮನೆಯಲ್ಲಿ ಕಂಡು ಬಂತು. ಏರೇವಾಗಿ ತನೆ ಹಬ್ಬಕ್ಕೆ ಅಥವಾ ದೀಪಾವಳಿ ಹಬ್ಬಕ್ಕೆ ಮುಂಂಟಿತವಾಗಿ ಶಾಸ್ತ್ರೀಕೃತವಾಗಿ ಈ ರಿತಿ ಅಕ್ಕಿ ತಯಾರಿಸುವುದು ಇಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಕೆ.

— ಸ್ವಾತಿ ಕನ್ನಡಿ



ನಾವ್ ತೆಗೋತೀವಿ ₹10 ನಾಣ್ಯ

ಭಾರತೀಯ ರಿಸರ್ವ್ ಬ್ಯಾಂಕ್ ಸ್ವಷ್ಟನೇ ನೀಡಿದ ಬಳಿಕವೂ ಹಲವದೆ ವ್ಯಾಪಾರಿಗಳು ₹10 ನಾಣ್ಯ ಸ್ವೀಕರಿಸುತ್ತಿಲ್ಲ. ಹೀಗಾಗಿಯೇ ಈ ನಾಣ್ಯಗಳ ಬಗ್ಗೆ ಗಮನ ಸೆಳೆಯಲು ಮಹಾರಾಷ್ಟ್ರದ ಲಾಕೂರ್ ವಿಧಾನಸರ್ಕಾರಿಯ ಸ್ವತಂತ್ರ ಅಭ್ಯರ್ಥಿ ಸಂತೋಷ ಸಬ್ಜೆ ಅವರು ಚುನಾವಣಾ ಲೇವಣಿಯಾಗಿ ₹10 ನಾಣ್ಯಗಳನ್ನು ನೀಡಲು ಮುಂದಾದಾಗ ಚುನಾವಣಾ ಅಧಿಕಾರಿಗಳು ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿದ್ದರೂ ಹಾಗೆಯೇ, ಕನಾಟಕದಲ್ಲಿ 10 ರೂಪಾಯಿಯ ನಾಣ್ಯಗಳು ಚಲಾವಣೆ ಮಾಡೇಯೆಡು ಕಷ್ಟದ ಮಾತು. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಉದುಂಬಿಯ ಸಾಲಿಗ್ರಾಮದ ವ್ಯಾಪಾರಿ ನರಹರಿ ಶೆಕ್ಕೆ ತಮ್ಮ ಅಂಗಡಿಯ ಮುಂದೆ 'ನಮ್ಮಲ್ಲಿ 10 ರೂ. ನಾಣ್ಯಗಳನ್ನು ತೆಗೆದುಕೊಳ್ಳುತ್ತೇವೆ. ಈ ನಾಣ್ಯ ಚಲಾವಣೆಯಿಂದ ಹಿಂಪಡೆದಿಲ್ಲಾ ಎಂದು ಆರೋಬಿ ಸಾಕಷ್ಟು ಬಾರಿ ಹೇಳಿಕೆ ನೀಡಿದೆ. ಈ ನಾಣ್ಯಗಳನ್ನು ತೆಗೆದುಕೊಳ್ಳುವಲ್ಲಿಯೇ ಹೆಚ್ಚು ವ್ಯಾಪಾರ ಮಾಡಿ ಎಂದು ಬರೆದಿರುವ ಫಲಕ ಹಾಕಿದ್ದಾರೆ.

—ರಘುನಾಥರಾವ್ ತಾಪ್ಸೆ, ದಾವಣಿಗೆ

## ಅನಾಧಿವಾದ ಹಿರೇಬೂದಿಹಾಳ ಶಾಸನ

ಹಿರೇಬೂದಿಹಾಳ ಗ್ರಾಮದ ದೇಶಗತಿ ಮನೆಯತನಕ್ಕೆ ಸೇರಿದ್ದನ್ನು ಉಲ್ಲೇಖಿಸುವ ಹಾಗೂ ಇಲ್ಲಿಯವರೆ ಎಲ್ಲಾ ದಾವಿಲಾಗದ ಅಪ್ರಕಟತ ಶಾಸನವೊಂದು ಗುಳೆದಗುಡ್ಡ ತಾಳ್ಳುಕು ಹಿರೇಬೂದಿಹಾಳ ಗ್ರಾಮದಲ್ಲಿ ಅನಾಧಿವಾಗಿ ಬಿಂದು. ಹಿರೇಬೂದಿಹಾಳದ ಕೊಡುಗೆಯನ್ನು ಸ್ವಾಸ್ಥವ ಶಾಸನ ಇದಾಗಿದೆ. ಸಂರಕ್ಷಣೆ ಇಲ್ಲಿದ ಕಾರಣ ಶಾಸನದ ಮೇಲೆ ಅಯಿಲಾವೆಂಟ್ ಬಳಿದು ವಿರೂಪಗೊಳಿಸಿದ್ದಾರೆ. ಸೂರ್ಯ ಚಂದ್ರರು ಈ ಭೂವಿಂದ ಮೇಲೆ ಇರುವವರೆಗೂ ಈ ಶಿಲಾ ಶಾಸನ ಶಾಶ್ವತವಾಗಿರುತ್ತದೆ ಎಂದು ಶಾಸನದ ಮೇಲಿನ ಸೂರ್ಯ ಚಂದ್ರರ ಚಿತ್ರಗಳು ಸಾಕ್ಷಿಕಿರಿಸುತ್ತವೆ. ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ಮೆಟ್ಟಿಲು ಹತ್ತುವ ಪಕ್ಕದಲ್ಲಿ ಈ ಶಿಲಾಶಾಸನವಿದ್ದು, ಇದು ಹಳ್ಳಿಗಳು ಶಾಸನ ಲಿಖಿತಾಗಿದೆ. ಸುಮಾರು 23 ನೂರು ವರ್ವಾಗಳ ಕಾಲ ಹಳೆಯದಾದ ಮಾಹಿತಿ ಎನ್ನುವುದು ಲೀಟಿ ತಜ್ಞ ಹಾಗೂ ಸಂಶೋಧಕ ಡಾ. ಸಂಗಮೇಶ ಕಲ್ಪಾಣಿ. ಈ ಹಳೆ ಕಾಲದ ಶಾಸನಗಳ ಅಧ್ಯಯನ ಮಾಪುವ ಅಗತ್ಯವಿದ್ದು ಸಂಬಂಧಿಸಿದ ಇಲಾಖೆ ಪರಿಗಣಿಸಿ ಶಾಸನ ಸಂಪುಟಗಳಲ್ಲಿ ಪ್ರಕಟಿಸಬೇಕೆ. ಗ್ರಾಮಸ್ಥರು ಕೂಡಾ ಇಂಥ ಅಪರೂಪದ ಶಾಸನಗಳ ಸಂರಕ್ಷಣೆಯಲ್ಲಿ ಹೆಚ್ಚು ತೊಡಗಿ ಗ್ರಾಮದ ಐತಿಹಾಸಿಕವನ್ನು ಕಾಪಾಡುವ ಅಗತ್ಯತೆ ಇದೆ.

—ಮಲ್ಲಿಕಾಬುನ ರಾಜನಾಳ, ಗುಳೆದಗುಡ್ಡ

